

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಪೆರಿಯಾಲ್ವಾರ್ ಅರುಳಿಚ್ಚೆಯ್  
|| ವೇಲಿಕ್ಕೋಲ್ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕನ್

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## ॥ ವೇಲಿಕೋಲ್ ॥

ಕೋಲ್ ಕೊಂಡುವಾ ಎನ್ನಲ್

‡ವೇಲಿ ಕೋಲ್ ವೆಟ್ಟಿ \* ವಿಳೈಯಾಡು ವಿಲ್ ಏಱ್ಱಿ \*  
ತಾಲಿ ಕೋಱುಂದೈ \* ತ್ತಡಂಗಱುತ್ತಿಲ್ ಪೂಂಡು \*  
ಪೀಲಿ ತ್ತಱೈಯೈ \* ಪ್ಪಿಣೈತ್ತು ಪ್ಪಿಱಗಿಟ್ಟು \*  
ಕಾಲಿ ಪ್ಪಿಣ್ ಪೋವಾಱ್ಕೋರ್ ಕೋಲ್ ಕೊಂಡು ವಾ ! \*  
ಕಡಲಿಱ ವಣ್ಣಱ್ಕೋರ್ ಕೋಲ್ ಕೊಂಡು ವಾ (೧)

ಕೊಂಗುಂ ಕುಡಂದೈಯುಂ \* ಕೋಟ್ಟಿಯೂರುಂ ಪೇರುಂ \*  
ಎಂಗುಂ ತಿರಿಂದು \* ವಿಳೈಯಾಡುಂ ಎಣ್ ಮರ್ಗ \*  
ಶಂಗಂ ಪಿಡಿಕ್ಕುಂ \* ತಡಕ್ಕೈಕ್ಕು ತ್ತಕ್ಕ \* ನಲ್  
ಅಂಗಂ ಉಡೈಯದೋರ್ ಕೋಲ್ ಕೊಂಡು ವಾ ! \*  
ಅರಕ್ಕು ವಱಿತ್ತದೋರ್ ಕೋಲ್ ಕೊಂಡು ವಾ (೨)

ಕಱುತ್ತಿಟ್ಟಿದಿರ್ ನಿನ್ನ \* ಕಂಜನೈ ಕೋನ್ಱಾ \*  
ಪೋಱುತ್ತಿಟ್ಟಿದಿರ್ ವಂದ \* ಪುಳ್ಳಿಣ್ ವಾಯ್ ಕೀಂಡಾ \*  
ನೇಱಿತ್ತ ಕುಱಲೈ \* ನೀಂಗ ಮುಣ್ ಓಡಿ \*  
ಶಿಱುಕ್ಕನ್ನು ಮೇಯ್ಱ್ಱುಱ್ಕೋರ್ ಕೋಲ್ ಕೊಂಡು ವಾ ! \*  
ತೇವ ಪಿರಾನುಕ್ಕೋರ್ ಕೋಲ್ ಕೊಂಡು ವಾ (೩)

ಒನ್ನೇ ಉರೈಪ್ಪಾ \* ಒರು ಶೋಲ್ಲೇ ಶೋಲ್ಲವಾ \*  
ತುನ್ನು ಮುಡಿಯಾ \* ತುರಿಯೋದನನ್ ಪಕ್ಕಲ್ \*

---

**Attention:** Please note that the letters ಱ and ಱ denote  $\mu$  and  $\eta$  respectively, in Tamil. Also note that ಱ್ಱ sounds almost like ಱ್ರ , ಱ್ಱಿ like ಱ್ರಿ , and so on. The consonant-cluster ನ್ಱ is pronounced somewhere between ನ್ನ and ನ್ಱ್ಱ. It is, however, colloquially acceptable to pronounce the clusters ಱ್ಱ and ನ್ಱ್ಱ as ತ್ತ and ನ್ನ, respectively.

ಶೆನ್ನಂಗು ಪ್ಪಾರತಂ \* ಕೈಯೆಱಿಂದಾನುಕ್ಕು \*

ಕನ್ನುಗಳ್ ಮೇಯ್ತುದೋರ್ ಕೋಲ್ ಕೊಂಡು ವಾ \*  
ಕಡಲ್ ನಿಱ ವಣ್ಣುಱ್ಕೋರ್ ಕೋಲ್ ಕೊಂಡು ವಾ (೪)

ಶೀರ್ ಒನ್ನು ತೂದಾಯ್ \* ತ್ತುರಿಯೋದನನ್ ಪಕ್ಕಲ್ \*  
ಊರ್ ಒನ್ನು ವೇಂಡಿ \* ಪ್ಪೆಱಾದ ಉರೋಡತ್ತಾಲ್ \*  
ಪಾರ್ ಒನ್ನು ಪ್ಪಾರತಂ \* ಕೈಶೆಯ್ದು ಪಾತ್ತಱ್ಕು \*

ತ್ತೇರ್ ಒನ್ನೈ ಊರ್ಂದಾಱ್ಕೋರ್ ಕೋಲ್ ಕೊಂಡು ವಾ  
ತೇವ ಪಿರಾನುಕ್ಕೋರ್ ಕೋಲ್ ಕೊಂಡು ವಾ (೫)

ಆಲತ್ತಿಲೈಯಾರ್ \* ಅರವಿನ್ ಅಣೈ ಮೇಲಾರ್ \*

ನೀಲ ಕ್ಕಡಲುಳ್ \* ನೆಡುಂಗಾಲಂ ಕಣ್ ವಳರ್ಂದಾರ್ \*  
ಪಾಲ ಪ್ಪಿರಾಯತ್ತೇ \* ಪಾತ್ತಱ್ಕುರುಳ್ ಶೆಯ್ದು \*  
ಕೋಲ ಪ್ಪಿರಾನುಕ್ಕೋರ್ ಕೋಲ್ ಕೊಂಡು ವಾ ! \*  
ಕುಡಂದೈ ಕ್ಕಡಂದಾಱ್ಕೋರ್ ಕೋಲ್ ಕೊಂಡು ವಾ (೬)

ಪೋ ತಿಗಲ್ \* ಚಿತ್ತಿರ ಕೂಡ ಪ್ಪೊರುಪ್ಪಿನಿಲ್ \*  
ಉಱ್ಪಿ ವಡಿವಿಲ್ \* ಒರು ಕಣ್ಣಂ ಕೊಂಡ \* ಅ -

ಕ್ಕಱ್ಪೈ ಕ್ಕುಱಿಲನ್ \* ಕಡಿಯನ್ ವಿರೈಂದುನ್ನೈ \*  
ಮಱ್ಪೈ ಕ್ಕಣ್ ಕೊಳ್ಳಾಮೇ ಕೋಲ್ ಕೊಂಡು ವಾ ! \*  
ಮಣಿವಣ್ಣ ನಮ್ಬಿಕೋರ್ ಕೋಲ್ ಕೊಂಡು ವಾ (೭)

ಮಿನ್ನಿಡೈ ಚ್ಚಿದೈ ಪ್ಪೊರುಟ್ಟಾ \* ಇಲಂಗೈಯರ್ \*  
ಮನ್ನನ್ ಮಣಿಮುಡಿ \* ಪತ್ತುಂ ಉಡನ್ ವೀಱಿ \*  
ತ್ತನ್ ನಿಗರ್ ಒನ್ನಿಲ್ಲಾ \* ಚ್ಚಿಲೈ ಕಾಲ್ ವಳೈತ್ತಿಟ್ಟು \*

ಮಿನ್ನು ಮುಡಿಯಱ್ಕೋರ್ ಕೋಲ್ ಕೊಂಡು ವಾ ! \*  
ವೇಲೈ ಅಡೈತ್ತಾಱ್ಕೋರ್ ಕೋಲ್ ಕೊಂಡು ವಾ (೮)

ತೇ ಇಲಂಗೈ ಮನ್ನನ್ \* ಶಿರಂ ತೋಳ್ ತುಣಿಶೆಯ್ದು \*  
ಮಿನ್ ಇಲಂಗು ಪೂಣ್ \* ವಿಬೀಡಣ ನಮ್ಬಿಕ್ಕು \*

ವನ್ ಇಲಂಗು ನಾಮತ್ತಳವುಂ \* ಅರಶೆನ್ನ \*  
www.prapatti.com

ಮಿೞ ಅಲಂಗಾರಱ್ಕೋರ್ ಕೋಲ್ ಕೊಂಡು ವಾ ! \*  
 ವೇಂಗಡ ವಾಣಕೋರ್ ಕೋಲ್ ಕೊಂಡು ವಾ (೯)

‡ಅಕ್ಕಾಕ್ಕಾಯ್ ನಮ್ಮಿಕ್ಕು \* ಕೋಲ್ ಕೊಂಡು ವಾ ಎನ್ನು \*  
 ಮಿಕ್ಕಾಳ್ ಉರೈತ್ತ ಶೋಲ್ \* ವಿಲ್ಲಿಪುತ್ತೂರ್ ಪ್ಪಟ್ಟು \*  
 ಒಕ್ಕ ಉರೈತ್ತ \* ತಮಿಱ್ ಪತ್ತುಂ ವಲ್ಲವರ್ \*  
 ಮಕ್ಕಳೈ ಪ್ಪೆಱ್ಱು \* ಮಗಿಱ್ವರ್ ಇವ್ವೈಯತ್ತೇ (೧೦)

॥ ಪೆರಿಯಾಲ್ವಾರ್ ತಿರುವಡಿಗಳೇ ಶರಣಂ ॥